

REF: SWIGGY/SE/2024-25/12

December 6, 2024

То

The Deputy Manager

Department of Corporate Services

BSE Limited

PJ Towers. Dalal Street

Mumbai -400001

Scrip Code: 544285

То

The Manager

National Stock Exchange of India Limited Exchange Plaza, Plot No. C/1, G Block Bandra-Kurla Complex, Bandra (E),

Mumbai 400051 Symbol: SWIGGY

Dear Sir/ Madam,

Sub: Newspaper publication of Postal Ballot Notice and E-Voting intimation to Members

Ref: Disclosure under Regulation 30 of SEBI (Listing Obligations and Disclosure Requirements) Regulations, 2015

Pursuant to Regulation 30 and 47 of SEBI (Listing Obligations and Disclosure Requirements) Regulations, 2015, please find enclosed copies of newspaper publications of the Postal Ballot Notice and E-Voting intimation to Members published in:

- 1. Financial Express (All Edition); and
- 2. Prajavani (Kannada)

Please take the same on record. Thanking you,

Yours faithfully, For SWIGGY Limited

Rahul Bothra Chief Financial Officer

Encl: As above



THIS IS A PUBLIC ANNOUNCEMENT FOR INFORMATION PURPOSES ONLY AND DOES NOT CONSTITUTE AN INVITATION OR OFFER TO ACQUIRE. PURCHASE OR SUBSCRIBE TO SECURITIES NOR IS IT A PROSPECTUS ANNOUNCEMENT. NOT FOR RELEASE, PUBLICATION OR DISTRIBUTION, DIRECTLY OR INDIRECTLY, OUTSIDE INDIA. INITIAL PUBLIC OFFERING OF EQUITY SHARES ON THE MAIN BOARD OF THE BSE LIMITED ("BSE") AND "NATIONAL STOCK EXCHANGE OF INDIA LIMITED ("NSE", AND TOGETHER WITH BSE, THE "STOCK EXCHANGES") (AS DEFINED IN THE DRHP) IN COMPLIANCE WITH CHAPTER II OF THE SECURITIES AND EXCHANGE BOARD OF INDIA (ISSUE OF CAPITAL AND DISCLOSURE REQUIREMENTS) REGULATIONS, 2018, AS AMENDED ("SEBI ICDR REGULATIONS")

PUBLIC ANNOUNCEMENT





STAR AGRIWAREHOUSING AND **COLLATERAL MANAGEMENT LIMITED**

Our Company was originally incorporated as "Star Agritrading Warehousing and Collateral Management Private Limited" as a private limited company under the Companies Act, 1956 through certificate of incorporation dated April 18, 2006, issued by the Registrar of Companies, Rajasthan at Jaipur. The name of the Company was thereafter changed to "Star Agritrading Warehousing and Collateral Management Limited" upon conversion to a public limited company pursuant to a Board resolution dated February 1, 2007 and a special resolution passed in the extraordinary general meeting of the Shareholders held on March 1, 2007, and consequently a fresh certificate of incorporation dated March 19, 2007, was issued by the Registrar of Companies, Rajasthan at Jaipur to reflect the change in name. The name of the Company was subsequently changed to "Star Agriwarehousing and Collateral Management Limited" pursuant to a resolution passed by our Board dated June 5, 2007 and a shareholders' resolution dated June 5, 2007 and a fresh certificate of incorporation dated September 6, 2007, was issued by the Registrar of Companies, Rajasthan at Jaipur to reflect the change in name. The certificate of incorporation was originally issued by the Registrar of Companies of Rajasthan at Jaipur, thereafter as the Company shifted the registered office a fresh Certificate of Registration of Regional Director order for Change of State dated February 26, 2018 was issued by the Registrar of Companies of Maharashtra at Mumbai ("RoC"). For further details, see "History and Certain Corporate Matters - Brief History of our Company" on page 241 of the Draft Red Herring Prospectus dated December 4, 2024 ("DRHP")

Registered and Corporate Office: 801, Sumer Plaza, Marol Maroshi Road, Beside KP Aurum, Sankasth Pada Wel, Marol Naka, Mumbai - 400059, Maharashtra, India Contact Person: Vaishali Gupta, Company Secretary and Compliance Officer; Tel: +91 22 61829600, E-mail: compliance@staragri.com; Website: www.staragri.com; Corporate Identity Number: U51219MH2006PLC305651

OUR PROMOTERS: AMITH AGARWAL, AMIT GOYAL, AMIT KHANDELWAL AND SURESH CHANDRA GOYAL

INITIAL PUBLIC OFFERING OF UP TO [...] EQUITY SHARES OF FACE VALUE OF ₹ 2 EACH ("EQUITY SHARES") OF STAR AGRIWAREHOUSING AND COLLATERAL MANAGEMENT LIMITED ("OUR COMPANY" OR THE "ISSUER") FOR CASH AT A PRICE OF ₹ [•] PER EQUITY SHARE (INCLUDING A SHARE PREMIUM OF ₹ [•] PER EQUITY SHARE) ("OFFER PRICE") AGGREGATING UP TO ₹ [•] MILLION (THE "OFFER"). THE OFFER COMPRISES OF A FRESH ISSUE OF UPTO [◆] EQUITY SHARES BY OUR COMPANY AGGREGATING UPTO ₹ 4,500.00 MILLION (THE "FRESH ISSUE") AND AN OFFER FOR SALE OF UP TO 26,919,270 EQUITY SHARES (THE "OFFERED SHARES") AGGREGATING UP TO ₹ [◆] MILLION (THE "OFFER FOR SALE"), COMPRISING UP TO 11,980,508 EQUITY SHARES AGGREGATING UP TO ₹ [●] MILLION BY CLAYMORE INVESTMENTS (MAURITIUS) PTE. LTD. (THE "INVESTOR SELLING SHAREHOLDER"), UP TO 15,005 EQUITY SHARES AGGREGATING UP TO ₹ [●] MILLION BY AMIT KHANDELWAL, UP TO 1,500,000 EQUITY SHARES AGGREGATING UP TO ₹ [●] MILLION BY SURESH CHANDRA GOYAL, UP TO 1,318,126 EQUITY SHARES AGGREGATING UP TO ₹ [●] MILLION BY AMITH AGARWAL, UP TO 4,393,754 EQUITY SHARES AGGREGATING UP TO ₹ [●] MILLION BY AMIT GOYAL (COLLECTIVELY THE "PROMOTER SELLING" SHAREHOLDERS"), UP TO 219,688 EQUITY SHARES AGGREGATING UP TO ₹ [●] MILLION BY SHRI KRISHNA AGARWAL, UP TO 878,751 EQUITY SHARES AGGREGATING UP TO ₹ [●] MILLION BY PRAMOD AGARWAL, UP TO 439,375 EQUITY SHARES AGGREGATING UP TO ₹ [●] MILLION BY PRASHANT AGARWAL, UP TO 219,688 EQUITY SHARES AGGREGATING UP TO ₹ [●] MILLION BY SHARDA AGARWAL, UP TO 439,375 EQUITY SHARES AGGREGATING UP TO ₹ [◆] MILLION BY MEENA AGARWAL, UP TO 1,500,000 EQUITY SHARES AGGREGATING UP TO ₹ [◆] MILLION BY DEVKINANDAN GUPTA, UP TO 750,000 EQUITY SHARES AGGREGATING UP TO ₹ [◆] MILLION BY RAJNI BALA KHANDELWAL, UP TO 750,000 EQUITY SHARES AGGREGATING UP TO ₹ [◆] MILLION BY SHIKHA KHANDELWAL, UP TO 500,000 EQUITY SHARES AGGREGATING UP TO ₹ [◆] MILLION BY ANKUSH GUPTA, UP TO 500,000 EQUITY SHARES AGGREGATING UP TO ₹ [◆] MILLION BY SUMITRA DEVI GOYAL, UP TO 250,000 EQUITY SHARES AGGREGATING UP TO ₹ [◆] MILLION BY BHARAT KUMAR SHYAM LAL (HUF), UP TO 175,000 EQUITY SHARES AGGREGATING UP TO ₹ [◆] MILLION BY PRAKASHCHANDRA SHYAMLAL GOYAL (HUF), UP TO 325,000 EQUITY SHARES AGGREGATING UP TO ₹[◆] MILLION BY USHA BHARAT KUMAR GOYAL, UP TO 515,000 EQUITY SHARES AGGREGATING UP TO ₹ [●] MILLION BY PRERNA GOYAL, UP TO 250,000 EQUITY SHARES AGGREGATING UP TO ₹ [●] MILLION BY SANTOSH DEVI PRAKASH CHANDRA GOYAL (COLLECTIVELY THE "PROMOTER GROUP SELLING SHAREHOLDERS" AND TOGETHER WITH THE INVESTOR SELLING SHAREHOLDER AND THE PROMOTER SELLING SHAREHOLDERS THE "SELLING SHAREHOLDERS"). THE OFFER SHALL CONSTITUTE [•] % OF THE POST-OFFER PAID-UP EQUITY SHARE CAPITAL OF OUR COMPANY.

THE OFFER INCLUDES A RESERVATION OF UP TO [●] EQUITY SHARES, AGGREGATING UP TO ₹ [●] MILLION (NOT EXCEEDING 5% OF THE POST-OFFER PAID-UP EQUITY SHARE CAPITAL, FOR SUBSCRIPTION BY ELIGIBLE EMPLOYEES ("EMPLOYEE RESERVATION PORTION"). THE OFFER LESS THE EMPLOYEE RESERVATION PORTION IS HEREINAFTER REFERRED TO AS THE "NET OFFER". OUR COMPANY, IN CONSULTATION WITH THE BOOK RUNNING LEAD MANAGERS, MAY OFFER A DISCOUNT OF UP TO [◆] % OF THE OFFER PRICE (EQUIVALENT OF ₹ [◆] PER EQUITY SHARE) TO ELIGIBLE EMPLOYEES BIDDING IN THE EMPLOYEE RESERVATION PORTION ("EMPLOYEE DISCOUNT") THE OFFER AND THE NET OFFER SHALL CONSTITUTE [.] % AND [.] %, RESPECTIVELY, OF THE POST OFFER PAID-UP EQUITY SHARE CAPITAL OF OUR COMPANY.

OUR COMPANY, IN CONSULTATION WITH THE BRLMS, MAY CONSIDER ISSUE OF SPECIFIED SECURITIES, AS MAY BE PERMITTED UNDER THE APPLICABLE LAW, AGGREGATING UP TO ₹ 900.00 MILLION, AT ITS DISCRETION, PRIOR TO FILING OF THE RED HERRING PROSPECTUS WITH THE ROC ("PRE-IPO PLACEMENT"). THE PRE-IPO PLACEMENT, IF UNDERTAKEN, WILL BE AT A PRICE TO BE DECIDED BY OUR COMPANY, IN CONSULTATION WITH THE BRLMS. IF THE PRE-IPO PLACEMENT IS COMPLETED, THE AMOUNT RAISED PURSUANT TO THE PRE-IPO PLACEMENT WILL BE REDUCED FROM THE FRESH ISSUE, SUBJECT TO COMPLIANCE WITH RULE 19(2)(B) OF THE SECURITIES CONTRACTS (REGULATION) RULES, 1957, AS AMENDED. THE PRE-IPO PLACEMENT, IF UNDERTAKEN, SHALL NOT EXCEED 20% OF THE SIZE OF THE FRESH ISSUE, PRIOR TO THE COMPLETION OF THE OFFER, OUR COMPANY SHALL APPROPRIATELY INTIMATE THE SUBSCRIBERS TO THE PRE-IPO PLACEMENT, PRIOR TO ALLOTMENT PURSUANT TO THE PRE-IPO PLACEMENT, THAT THERE IS NO GUARANTEE THAT OUR COMPANY MAY PROCEED WITH THE OFFER OR THE OFFER MAY BE SUCCESSFUL AND WILL RESULT INTO LISTING OF THE EQUITY SHARES ON THE STOCK EXCHANGES, FURTHER, RELEVANT DISCLOSURES IN RELATION TO SUCH INTIMATION. TO THE SUBSCRIBERS TO THE PRE-IPO PLACEMENT (IF UNDERTAKEN) SHALL BE APPROPRIATELY MADE IN THE RELEVANT SECTIONS OF THE RHP AND PROSPECTUS.

THE FACE VALUE OF THE EQUITY SHARES IS ₹2 EACH AND THE OFFER PRICE IS [...] TIMES THE FACE VALUE OF THE EQUITY SHARES. THE PRICE BAND, EMPLOYEE DISCOUNT (IF ANY) AND THE MINIMUM BID LOT SIZE WILL BE DECIDED BY OUR COMPANY, IN CONSULTATION WITH THE BRLMS AND WILL BE ADVERTISED IN ALL EDITIONS OF THE [•], AN ENGLISH LANGUAGE NATIONAL DAILY NEWSPAPER WITH WIDE CIRCULATION, ALL EDITIONS OF [.], A HINDI NATIONAL DAILY NEWSPAPER WITH WIDE CIRCULATION, AND [.] EDITIONS OF [.], A MARATHI LANGUAGE NATIONAL DAILY NEWSPAPER WITH WIDE CIRCULATION (MARATHI BEING THE REGIONAL LANGUAGE OF MAHARASHTRA WHERE OUR REGISTERED OFFICE IS LOCATED), AT LEAST 2 WORKING DAYS PRIOR TO THE BID/OFFER OPENING DATE AND SHALL BE MADE AVAILABLE TO THE STOCK EXCHANGES FOR THE PURPOSE OF UPLOADING ON THEIR RESPECTIVE WEBSITES. IN ACCORDANCE WITH THE SEBI ICDR REGULATIONS.

In case of any revision in the Price Band, the Bid/ Offer Period shall be extended for at least three additional Working Days after such revision of the Price Band, subject to the total Bid/Offer Period not exceeding 10 Working Days. In cases of force majeure, banking strike or similar unforeseen circumstances, our Company, in consultation with the BRLMs, for reasons to be recorded in writing, extend the Bid / Offer Period for a minimum of one Working Day, subject to the Bid/ Offer Period not exceeding 10 Working Days. Any revision in the Price Band, and the revised Bid/ Offer Period, if applicable, shall be widely disseminated by notification. to the Stock Exchanges by issuing a public notice and also by indicating the change on the respective websites of the BRLMs and at the terminals of the members of the Syndicate and by intimation to Designated Intermediaries and Sponsor Bank(s), as applicable.

The Offer is being made in terms of Rule 19(2)(b) of the Securities Contracts (Regulation) Rules, 1957, as amended (the "SCRR"), read with Regulation 31 of the SEBI ICDR Regulations. The Offer is being made in accordance with Regulation 6(1) of the SEBI ICDR Regulations, through the Book Building Process wherein not more than 50% of the Net Offer shall be available for allocation on a proportionate basis to Qualified Institutional Buyers ("QIBs") (such portion referred to as "QIB Portion"), provided that our Company in consultation with the BRLMs, may allocate up to 60% of the Net QIB Portion to Anchor Investors on a discretionary basis in accordance with the SEBI ICDR Regulations (the "Anchor Investor Portion"), out of which one-third shall be reserved for domestic Mutual Funds only, subject to valid Bids being received from domestic Mutual Funds at or above the price at which allocation is made to Anchor Investors ("Anchor Investor Allocation Price"), in accordance with the SEBI ICDR Regulations. In the event of under-subscription or nonallocation in the Anchor Investor Portion, the balance Equity Shares shall be added to the QIB Portion (excluding the Anchor Investor Portion). Further, 5% of the Net QIB Portion shall be available for allocation on a proportionate basis to Mutual Funds only, and the remainder of the Net QIB Portion shall be available for allocation on a proportionate basis to all QIB Bidders (other than Anchor Investors), including Mutual Funds, subject to valid Bids being received at or above the Offer Price. However, if the aggregate demand from Mutual Funds is less than 5% of the Net QIB Portion, the balance Equity Shares available for allocation in the Mutual Fund Portion will be added to the remaining Net QIB Portion for proportionate allocation to all QIBs. Further, not less than 15% of the Net Offer shall be available for allocation on a proportionate basis to Non-Institutional Investors out of which (a) one-third of such portion shall be reserved for applicants with application size of more than ₹200,000 and up to ₹1,000,000; and (b) two-third of such portion shall be reserved for applicants with application size of more than ₹1,000,000, provided that the unsubscribed portion in either of such sub-categories may be allocated to applicants in the other subcategory of Non-Institutional Investors and not less than 35% of the Net Offer shall be available for allocation to Retail Individual Investors in accordance with the SEBI ICDR Regulations, subject to valid Bids being received at or above the Offer Price. Further, Equity Shares will be allotted on a proportionate basis to Eligible Employees applying under the Employee Reservation Portion, subject to valid Bids received from them at or above the Offer Price (net of Employee Discount, if any). All potential Bidders (except Anchor Investors) are required to mandatorily use the Application Supported by Blocked Amount ("ASBA") process providing details of their respective ASBA accounts, and UPI ID in case of UPI Bidders, if applicable, in which the corresponding Bid Amounts will be blocked by the SCSBs or by the Sponsor Bank(s) under the UPI Mechanism, as applicable, to the extent of the respective Bid Amounts. Anchor Investors are not permitted to participate in the Offer through the ASBA process. For further details, see 'Offer Procedure' on page 471 of the DRHP.

This public announcement is being made in compliance with the provisions of Regulation 26(2) of the SEBI ICDR Regulations to inform the public that our Company is proposing, subject to applicable statutory and regulatory requirements, receipt of requisite approvals, market conditions and other considerations, to make an initial public offering of its Equity Shares pursuant to the Offer and has filed the DRHP with the Securities. Exchange Board of India ("SEBI") on December 4, 2024 and with the Stock Exchanges. Pursuant to Regulation 26(1) of the SEBI ICDR Regulations, the DRHP filed with SEBI and the Stock Exchanges shall be made public for comments, if any, for a period of at least 21 days from the date of such filing by hosting it on the website of SEBI at www.sebi.gov.in, websites of the Stock Exchanges at, www.bseindia.com and www.nseindia.com, respectively, on the website of the Company at www.staragri.com; and on the websites of the Book Running Lead Managers ("BRLMs"), i.e. JM Financial Limited, Ambit Private Limited and Equirus Capital Private Limited at www.jmfl.com, www.ambit.co and www.equirus.com, respectively. Our Company invites the public to give their comments on the DRHP filed with SEBI and the Stock Exchanges, with respect to disclosures made in the DRHP. The members of the public are requested to send a copy of the comments to SEBI, to the Company Secretary and Compliance Officer of our Company and/or the BRLMs at their respective addresses mentioned herein. All comments must be received by SEBI and/or our Company and/or the Company Secretary and Compliance Officer of our Company and/or the BRLMs in relation to the Offer on or before 5.00 p.m. on the 21" day from the aforesaid date of filing of the DRHP with SEBI

Investments in equity and equity-related securities involve a degree of risk and investors should not invest any funds in this Offer unless they can afford to take the risk of losing their entire investment. Investors are advised to read the risk factors carefully before taking an investment decision in this Offer. For taking an investment decision, investors must rely on their own examination of our Company and the Offer, including the risks involved. The Equity Shares have not been recommended or approved by the SEBI, nor does SEBI guarantee the accuracy or adequacy of the contents of this Draft Red Herring Prospectus. Specific attention of the investors is invited to "Risk Factors" on page 32 of the DRHP.

Any decision to invest in the Equity Shares described in the DRHP may only be taken after a Red Herring Prospectus ("RHP") has been filled with the RoC and must be made solely on the basis of such RHP. The Equity Shares, when offered through the RHP, are proposed to be listed on the Stock Exchanges.

For details of the share capital and capital structure and the names of the signatories to the memorandum and the number of shares subscribed by them of our Company, please see the section titled "Capital Structure" on page 83 of the DRHP. The liability of the members of our Company is limited. For details of the main objects of our Company as contained in the Memorandum of Association, please see the section titled "History and Certain Corporate Matters* on page 241 of the DRHP.

BOOK RUNNING LEAD MANAGERS

JM FINANCIAL	AMBIT Acumen at work	a equirus	LINKIntime
JM Financial Limited 7" Floor, Cnergy Appasaheb Marathe Marg Prabhadevi, Mumbai - 400 025 Maharashtra, India Tel: +91 22 6630 3030 E-mail: staragri.ipo@jmfl.com Investor Grievance ID: grievance.ibd@jmfl.com Contact Person: Prachee Dhuri Website: www.jmfl.com SEBI Registration Number: INM000010361	Ambit Private Limited Ambit House, 449, Senapati Bapat Marg Lower Parel, Mumbai - 400 013 Maharashtra, India Tel.: + 91 22 6623 3030 E-mail: staragri.ipo@ambit.co Website: www.ambit.co Investor grievance e-mail: customerservicemb@ambit.co Contact Person: Devanshi Shah / Siddhesh Deshmukh SEBI Registration Number: INM000010585	Equirus Capital Private Limited 12" Floor, C Wing, Marathon Futurex, N.M. Joshi Marg, Lower Parel Mumbai - 400013, Maharashtra, India Tel.: +91 22 4332 0700 E-mail: staragri.ipo@equirus.com Website: www.equirus.com Investor grievance e-mail: investorsgrievance@equirus.com Contact Person: Rahul Wadekar SEBI Registration Number: INM000011286	Link Intime India Private Limited C 101, 1" Floor, 247 Park Lal Bahadur Shastri Marg, Vikhroli (West) Maharashtra, India - 400083 Tel: +91 810 811 4949 E-mail: staragriwarehousing.ipo@linkintime.co.in Website: www.linkintime.co.in Investor grievance e-mail: staragriwarehousing.ipo@linkintime.co.in Contact Person: Shanti Gopalkrishnan SEBI Registration No.: INR0000004058

All capitalized terms used herein and not specifically defined shall have the same meaning as ascribed to them in the DRHP.

For STAR AGRIWAREHOUSING AND COLLATERAL MANAGEMENT LIMITED On behalf of the Board of Directors

Place: Mumbai Date: December 5, 2024

Vaishali Gupta Company Secretary and Compliance Officer

REGISTRAR TO THE OFFER

STAR AGRIWAREHOUSING AND COLLATERAL MANAGEMENT LIMITED is proposing, subject to applicable statutory and regulatory requirements, receipt of requisite approvals, market conditions and other considerations, to make an initial public offering of its Equity Shares and has filed the DRHP with SEBI and the Stock Exchanges on December 4, 2024. The DRHP is available on the website of SEBI at www.sebi.gov.in, as well as on the websites of the Stock Exchanges i.e. BSE and NSE at www.bseindia.com, respectively, on the website of the Company at www.staragri.com; and on the websites of the BRLMs, i.e. JM Financial Limited, Ambit Private Limited and Equirus Capital Private Limited at www.jmfl.com, www.ambit.co and www.equirus.com, respectively. Any potential investors should note that investment in equity shares involves a high degree of risk and for details relating to such risk, see 'Risk Factors' on page 32 of the DRHP filed with SEBI and the Stock Exchanges, when filed. Potential Bidders should not rely on the DRHP filed with SEBI and the Stock Exchanges for making any investment decision filed with SEBI and the Stock Exchanges, and should instead rely on the RHP, for making investment decision. This announcement has been prepared for publication in India and may not be released in the United States. This announcement does not constitute an offer of securities for sale in any jurisdiction, including the United States, and any securities Act of 1933, as amended ("U.S. Securities Act"), or an exemption from registration. Any public offering of securities to be made in the United States will be made by means of a prospectus that may be obtained from the Company and that will contain detailed information about the Company and management, as well as financial statements. However, no offering of securities is being made in the United States.

Adfactors 492

Place: Bengaluru

Date: December 05, 2024



RELIANCE

CAPITAL

NOTICE TO THE MEMBERS

Notice is hereby given that the 38th Annual General Meeting ('AGM') of the Members of Reliance Capital Limited (the 'Company') is scheduled to be held on Friday. December 27, 2024 at 2:00 P.M. (IST) through Video Conference ("VC") / Other Audio Visual Means ("OAVM") to transact the business, as set out in the Notice of the AGM only through e-voting facility.

The Ministry of Corporate Affairs ("MCA") vide its letter dated October 1, 2024, had granted extension of time of 3(three) months to hold the AGM i.e. upto December 31, 2024.

The Ministry of Corporate Affairs ("MCA") has vide its circular dated September 19, 2024 read with circulars dated September 25, 2023, April 08, 2020, April 13, 2020, May 05, 2020, December 28, 2022 (collectively referred to as "MCA circulars") permitted the holding of the AGM through Video Conferencing (VC)/Other Audio Visual Means (OAVM), without the physical presence of the Members at a common venue. Accordingly, in compliance with the provisions of the Act, the Securities and Exchange Board of India (Listing Obligations and Disclosure Requirements) Regulations, 2015, as amended, ("Listing Regulations") and MCA circulars, the AGM of the Company is being held through VC/OAVM. The facility for appointment of proxies will not be available for the AGM and hence the Proxy Form and Attendance Slip are not annexed to this Notice. Notice of the AGM along with the Annual Report 2023-24 is being sent only through electronic

mode to those Members whose e-mail addresses are registered with the Company or CDSL / NSDL ('Depositories') and will also be available on the Company's website www.reliancecapital.co.in and website of the Stock Exchanges viz. BSE Limited and the National Stock Exchange of India Limited at www.bseindia.com and www.nseindia.com, respectively, and on the website of KFin Technologies Limited (KFintech), the Registrar and Transfer Agent of the Company, at www.kfintech.com. Any Member holding share(s) in physical mode can register their e-mail ld, on the Company's

website at www.reliancecapital.co.in by following instructions provided therein and any Member holding share(s) in electronic mode can register / update e-mail address with respective Depository Participants ("DPs").

The Company has engaged the services of KFintech as the authorised agency for conducting of the e-AGM and for providing e-voting facility. Members can cast their vote online from 10:00 A.M. (IST) on Monday, December 23, 2024 to 5:00 P.M. (IST) on Thursday, December 26, 2024. At the end of remote e-voting period, the facility shall be disabled. Facility for e-voting shall also be made available during the AGM to those Members who attend the

AGM and who have not already cast their vote. The Members who have cast their vote by remote e-voting prior to the AGM may also attend / participate in the AGM through VC / OAVM but shall not be entitled to cast their vote again.

Only those Members, whose names are recorded in the Register of Members or in the Register of Beneficial Owners (in case of electronic shareholding) maintained by the depositories as on the 'cut-off date' i.e. December 20, 2024 shall be entitled to avail the facility of remote e-voting. A member can opt for only one mode of voting i.e. either through remote e-voting or e-voting during the AGM. Members who are holding share(s) in physical form or who have not registered their e-mail address

with the Company / Depositories or any person who acquires share(s) of the Company and becomes a Member of the Company after the Notice has been sent electronically by the Company, and holds share(s) as of the 'cut-off date' i.e. December 20, 2024; may obtain the login ld. and password as per procedure provided in the Notice for the AGM.

Members are requested to carefully read all the instructions set out in the Notice for the AGM relating to attending the AGM, casting vote through remote e-voting or e-voting during the AGM.

Queries / grievances, if any, with regard to e-voting, may be addressed through e-mail a rcl.investor@relianceada.com OR at evoting@kfintech.com OR contact toll free no.1800 309 4001 OR visit Help and FAQs and e-voting user manual available at the download section of KFintech's website at https://evoting.kfintech.com.

For Reliance Capital Limited

Company Secretary & Compliance Officer

(a Company under Corporate Insolvency Resolution Process by an Order dated December 6, 2019, passed by the Hon'ble NCLT, Mumbai)

The Administrator has been appointed under Rule 5(a)(iii) of the Insolvency and Bankruptcy (Insolvency and Liquidation Proceedings of Financial Service Providers and Application to diudicating Authority) Rules, 2019 under the Insolvency and Bankruptcy Code, 2016. The affairs, business and property of Reliance Capital Limited are being managed by the Administrator, Mr. Nageswara Rao Y, who acts as agent of the Company only and without any personal liability.

Place : Mumbai Date: December 5, 2024

Reliance Capital Limited

Regd. Office: Trade World, B-Wing, 7th Floor, Kamala Mills Compound

Senapati Bapat Marg, Lower Parel, Mumbai 400 013 Tel.: +91 22 4148 4000, Fax: +91 22 6838 8360

E-mail: rcl.investor@relianceada.com, Website: www.reliancecapital.co.in CIN: L65910MH1986PLC165645



SWIGGY LIMITED CIN: U74110KA2013PLC096530

Registered Office: No.55 Sy No.8-14, Ground Floor, I&J Block, Embassy Tech Village, Outer Ring Road, Devarbisanahalli, Bengaluru - 560103 Website: https://www.swiggy.com/ E-mail: secretarial@swiggy.in

POSTAL BALLOT NOTICE

Members are hereby informed that pursuant to Section 108 and 110 of the Companies Act, 2013 ("Act"), read together with Rule 20 and Rule 22 of the Companies (Management and Administration) Rules, 2014 (including any statutory modification(s) or re-enactment(s) thereof for the time being in force), Regulation 44 of the Securities and Exchange Board of India (Listing Obligations and Disclosure Requirements) Regulations, 2015, Secretarial Standard-2 issued by the Institute of Company Secretaries of India on general meetings, the relaxations and clarifications issued by the Ministry of Corporate Affairs vide various Circulars ("MCA Circulars"), any circulars issued by the Securities and Exchange Board of India and other applicable laws and regulations, if any, Swiggy Limited ("Company") has completed the dispatch of notice along with explanatory statement on Thursday, December 05, 2024 through electronic mode only to all those Members of the Company whose names are recorded in the Register of Members or Register of Beneficial Owners as received from National Securities Depository Limited ("NSDL") and Central Depository Services (India) Limited ("CDSL") and whose e-mail address are available with the Company as on Friday, November 29, 2024 ("cut-off date") for seeking the approval of the shareholders of the Company through postal ballot by way of remote e-voting system, for the following matter: Accordingly, physical copy of the Notice along with Postal Ballot forms and pre-paid business envelope have not been sent to the Members for this Postal Ballot. Details of the Special Resolutions which are to be passed through Postal Ballot:

SI. No.	ITEMS	TYPE OF RESOLUTION
11)	Alteration of the Articles of Association of the Company.	Special Resolution
2.	Ratification of Swiggy Employee Stock Options Plan 2024.	Special Resolution
3.	Ratification of the extension of the benefits of Swiggy Employee Stock Options Plan 2024 to the employees of subsidiary companies and group companies of the Company.	Special Resolution

The company has engaged the services of Link Intime India Private Limited ("Link Intime"), to provide remote e-Voting facility for postal ballot in order to enable the members to cast their votes electronically. The voting rights of members shall be in proportion to the equity shares held by the members in the paid-up equity share capital of the company as on the Cut-off Date. The detailed procedure for e-Voting is provided in the postal ballot notice. The e-voting period details are provided hereunder:

T-1	
Commencement of e-voting period	December 06, 2024, commences from IST 09.00 A.M.
Conclusion of e-voting period	January 04, 2025, ends at IST 05.00 P.M.
Cut-off date for eligibility to vote	November 29, 2024

The e-Voting module shall be disabled by Link Intime thereafter.

The communication of assent and dissent of the members would take place only through the remote e-Voting system. The shareholders would have the option to vote only through remote e-Voting and voting through physical ballot papers will not be provided. Only those members whose names are recorded in the Registers of Members of the Company or in the Registers of Beneficial Owners maintained by the Depositories as on the cut-off date will be entitled to cast their votes as assent or dissent by remote e-Voting. Once the vote on the resolution is cast by the Member, he/she shall not be allowed to change it subsequently.

In case members have any queries or grievances related to notice or the e-voting process, they may refer the Frequently Asked Questions ("FAQs") and InstaVote e-voting manual available at http://instavote.linkintime.co.in, under help section or contact at Tel No: 022-4918 6000 and email at enotices@linkintime.co.in.

The postal ballot notice will also be available on the website of the Company at https://www.swiggy.com/, Website of Stock Exchanges where the equity shares of the company are listed, i.e. National Stock Exchange of India Limited ("NSE") at https://www.nseindia.com/ and BSE Limited ("BSE") at https://www.bseindia.com/ and the RTA's website at https://linkintime.co.in/. The Board of Directors of the Company at its meeting held on December 03, 2024, has appointed

Mr. Pramod S M, failing him, Mr. Biswajit Ghosh, from M/s. BMP & Co. LLP. Practising Company Secretaries, to be appointed as scrutinizer (the "Scrutinizer") for conducting the postal ballot process in fair and transparent manner.

Members who have not updated their e-mail address are requested to register the same in respect of shares held by them in electronic form with the Depository through their Depository Participant.

The members holding Equity Shares of the company in demat form and have not registered their email address may get it temporarily registered with Link Intime India Private Limited by clicking the https://liiplweb.linkintime.co.in/EmailReg/Email Register.html, and follow the process as provided therein. The members are requested to provide details such as name, DP ID, Client ID/ PAN, mobile number and e-mail ID and also upload the image of CML, PAN, Aadhaar card & form ISR-1 in pdf or jpeg format (up to 1 MB).

The scrutinizer will submit his report to the Chairman, or any other person as authorised by the Chairman and the result shall be declared within 2 working days of the conclusion of the remote e-voting

The result along with the scrutinizer's report shall be placed on the Company's website at https://www.swiggy.com/ and the website of Link Intime India Private Limited at https://linkintime.co.in/ and the same will be communicated to the stock exchanges on which the shares of the Company are listed.

For Swiggy Limited

M. Sridhar

Company Secretary & Compliance Officer

financialexp.epapr.in

ಶುಕ್ರವಾರ • ಡಿಸೆಂಬರ್ 6, 2024

🐥 ಸೂರ್ಯೋದಯ: 6:28 ಸೂರ್ಯಾಸ್ತ್ರ : 5:52 🏀 ಚಂದ್ರೋದಯ: ಬೆ. 10:00 ಚಂದ್ರಾಸ್ತ: ರಾ. 9:37

ಗುರುವಾರದ ಹವಾಮಾನ : ಗರಿಷ್ಠ 29° ಕನಿಷ್ಠ 20° ಪ್ರಚಾ 🏂 ವಾಣಿ



ಇಲೆಕ್ಗಾನಿಕ್ಸ್ ಮತ್ತು ರಡಾರ್ ಅಭಿವೃದ್ಧಿ ಸಂಸ್ಥೆ (ವಿಲ್ಆರ್ಡಿಇ) ಡಿಆರ್ಡಿ. ರಕ್ಷಣಾ ಸಚಿವ ಹಿ.ವಿ.ರಾಮನ್ ನಗರ, ಬೆಂಗಳೂರು-560093. ಎಲ್ಆರ್ಡಿಇ: ಜಾಹೀರಾತು ಸಂ. 01/2024/ಜೆಆರ್ಎಫ್ ದ್ ವಿಸರ್ಜ್ ಪೆಲ್ಡೊಫಿಪ್-2024 ನೀಡಲು ಸೇವ

ಜಾಗಿಯರ್ ಲೀಡರ್ ಫಲೊಕಟಪ್-2024 ರೀಡಲು ನೇರ ಸಂದರ್ಶನವುಗಿ ಬಾಹಿಲಾವು ನಿಶ್ವ ಮತ್ತು ರಣಾರ ಅಭವಧ್ವಿ ನಂತೈ ಎಲ್ಆರೌಡ್ಸು, ಇದೊಂದು ಭಾರತ ರದ ರಕ್ಷಣಾ ಸಂಶೋಧನೆ ಮತ್ತು ಅಭವಧ್ವಿ ನಂತೈ ಅಡಿಯಲ್ಲಿ ಸ್ವಾಪಿಸಾಗಿಯ ಪಡಿಷ್ಠ ಸಂಶೋಧಾ ಮತ್ತು ಅಭವಧಿ, ನಂತೈಯಾಗಿದ್ದು, ಈ ಸಂತ್ರೆಯ ರಣಾವ ಸಂಬಂಧಿತ ತಂತ್ರಪತ್ರವಗಳ ಕ್ಷೇತ್ರದಲ್ಲಿನ ರಕ್ಷಣಾ ಸೇವೆಗಳ ಆಗತ್ಯಗಳನ್ನು ಪೂರೈಸುವ ಸಾಹಿತ್

3. 'ಆರ್ಡೌಡ ರವರು, ಇಲೆಕ್ಟ್ರಾಕ್ಟ್ ಮತ್ತು ಕಮ್ಮಾನಿಕೇಶನ್ ಇಂಜಿನಿಯರಿ ಂಪ್ಯೂಟರ್ ಸೈನ್ಡ್ ಮತ್ತು ಇಂಜಿನಿಯರಿಂಗ್ (ಸಿಎಸ್ಇ), ಇಲೆಕ್ಟ್ರಿ ಇಂಜ್ರಿಕ್ಟರ್ ಪ್ರತಿಯಾಗ್ ಎಂಬುದಾಗಿ ರಕಾರ್ ಸಂಬಂಧಿತ ಸಂಶೋ 'ರಣರ್ಚ್ ಫೆಲೋಸ್' ಎಂಬುದಾಗಿ ರಕಾರ್ ಸಂಬಂಧಿತ ಸಂಶೋ ಬಯಾವರ ಯುವ ಮತ್ತು ಪ್ರತಿಭಾವಂತ ಭಾರತೀಯ ನಾಗರಿಕರಿ ಆಹಾನಿಸಿದಾದೆ.

ರ್ವಾಗಳನ್ನು ಆದ್ವಾಣಗದ್ದರ. ನೇರ ಸಂದರ್ಶನ ದಿನಾಂಕ: 12 ಡಿಸೆಂಬರ್ 2024 (ಇಸಿಇ ವಿಭಾಗದವರಿಗೆ) ಮತ್ತು 13 ಡಿಸೆಂಬರ್ 2024 (ಸಿಎಸ್ಇ, ಇಇ ಮತ್ತು ಎಂಇ ವಿಭಾಗದವರಿಗೆ) ಬಳ್ಳ ಅಭ್ಯರ್ಥಿಗಳು ಹೆಚ್ಚನ ವಿವರಗಳಿಗಾಗಿ ಇಲ್ಲಿ ಪರಿಶೀಲಿಸಿರಿ https://drdo.gov.in CBC 10301/11/0134/2425

6	9			ನ್ನ	ಯಾ	8 1	jej		
		ಡರು	ಸೂಚ	ನ	ಸಂ.	32	UBL	20	24-
			ದಿನಾಂ	€:	28.1	1.2	024		
54	ಕೆಳ	ಸಹಿದ	ಾರರು.	\$	ರತದ	ರಾ	ಪ್ರಪತಿಗ	₫	ಪರಾ

ಉಪನಗರ ವರ್ತುಲ ರಸ್ತೆ (STRR) ಯೋಜನಾ ಪ್ರಾಧಿಕಾರ ಎಲ್.ಆರ್.ಡಿ.ಇ ಕಟ್ಟಡ. ನಂ.1, ಅಲಿ ಅಸ್ಥರ್ ರಸ್ತೆ. ಬೆಂಗಳೂರು–560052. ದೂರವಾಣಿ ಸಂಖ್ಯೆ 22263479

ಹರಕುಕ್ (ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಹುದ್ದೆ 1961 ರ ಕಲಂ 697 ತಿದ್ದುಪಡಿ ಕಾಯ್ದೆಯಂತೆ) ಸರ್ಕಾರದ ಅಧಿಸೂಪನೆ ಸಂಖ್ಯೆ ನಕಲಾ 36 ಬಿಎಲಆರ್ 2016, ದಿನಾಂತ: 24.06.2016 ರಸ್ತಯ ಅನೇಕರ್ ತಾಲ್ನೂಕು, ಸರ್ಕಾರ್ವರ ಹೋಬಾ, ಎಸ್. ಮೇಡಪಕ್ಕ ಗ್ರಾಮವು "ಉಪಗಗರ ಪರ್ವಾಲ ರಸ್ತೆ (STRR) ಸ್ಥಳೀಯ ಯೋಜನಾ ಪ್ರದೇಶ" ಪ್ರಾಪ್ತಿಗೆ ಒಳಸುಭಿವಾರೆ. ಸರ್ಕಾರವ ಅಧಿಸೂಪನೆ ಸಂಖ್ಯೆ ತಲ್ಲಾಗಿಸಿದುಂಆರ್/2016 ಮಿಹಾ: 20.05.2017ರಲ್ಲಿ ಕರ್ನಾಟಕ ಸರ್ಕಾರ್ ಮತ್ತು ಸರ್ಕಾರವ ಅಧಿಸೂಪನೆ ಸಂಖ್ಯೆ ತಲ್ಲಾಗಿಸುವಿಂದರಲ್ಲಿ 2016 ಮಿಹಾ: 20.05.2017ರಲ್ಲಿ ಕರ್ನಾಟಕ ಸರ್ಕಾರ ಮತ್ತು ಗ್ರಾಮಾನರ ಯೋಜನಾ ಪ್ರದೇಶದ ಸ್ಥಳೀಯ ಯೋಜನಾ ಪ್ರದೇಶದ ಪ್ರಾಹಾಯೋಪನೆಯನ್ನು ಕರ್ನಾರುವ ಅವಾಯೋಪನೆಯನ್ನು ಕರ್ನಾರುವ ಮಾಡುದೇವರೆಯನ್ನು ಕಾಯಲಿಯಲ್ಲಿರುವ ಮಾಡುದೇವರೆಯನ್ನು ಕಾಯಲಿಯಲ್ಲಿರುವ ಮಾಡುದೇವರೆಯನ್ನು ಕಾಯಲಿಯಲ್ಲಿರುವ ಮಾಡುದೇವರೆಯನ್ನು ಕುಮಾರುವ ಮತ್ತು ಸಾಹಾಯೋಪನೆಯನ್ನು ಮೊದಲಿದ್ದರು ನಿರ್ವಹನ್ನು ಮಾಡುದೇವರೆ ಸರ್ಕಾರಿಯಲ್ಲಿ ಅವಧಿಯ ಹಾಗುವರ್ತದೆ ಕರ್ನಾರಿಸಿದ ಸರ್ಕಾರ್ವರ ನಡೆಯನ್ನು ಸ್ಥಮವಾಯಕರ ಯೋಜನಾ ಕಾಯ್ದೆ 1961 ಕಲಂ 69 (2) ರಸ್ತಯ ಮೂಲನಾಯಕ್ಕೆ ಸರ್ಕಾರ್ವರ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಕಲಂ 69 (2) ರಸ್ತಯ ಮೂಲನಾಯಕ್ಕೆ ಗಾಗುವರೆಯೇಗ ರಸ್ಪಾಗಿಯನ್ನು ಸರ್ಕಾರ್ವರ ಮಾಡುದಾಯಕ್ಕೆ ಸರ್ಕಾರ್ಯ ಪರ್ಕಾರ್ಯ ಪ್ರತ್ಯಾಗಿಸುವ ಪ್ರಕ್ಷವಾಯಕರ ಯೋಜನಾ ಕಾರ್ಯು 1961 ಕಲಂ 69 (3) ರಸ್ತಯ ಮೂಲನಾಯಕ್ಕೆ ಗಾಗುವರೆಯೇಗ ವಿಧಾನವಿಸರು ಪರ್ಕಾರ್ಯ ಪರ್ಕಾರ್ಯಕ್ಕೆ ಸರ್ಕಾರ್ಯವ ಮಾಡುವ ಪ್ರವ್ಯಾಪ್ತವ ಸರ್ಕಾರ್ಯ ಪರ್ಕಾರ್ಯವ ಮಾಡುವ ಪ್ರತ್ಯಾಣ ಮಾಡುವ ಪ್ರತ್ಯಾಪ್ತವ ಪ್ರಕ್ಷವಾಗುವ ಮಾಡುವ ಮತ್ತಿಸುವ ಮಾಡುವ ಪ್ರತ್ಯಾಪ್ತವ ಪ್ರಕ್ಷವಾಗುವ ಮಾಡುವ ಮಾಡುವ ಪ್ರತ್ಯಾಪ್ತವ ಪ್ರಕ್ಷವಾಗುವ ಮಾಡುವ ಪ್ರಕ್ಷವಾಗುವ ಮಾಡುವ ಪ್ರತ್ಯಾಪ್ತವ ಪ್ರಕ್ಷವಾಗುವ ಮಾಡುವ ಮಾಡುವ ಪ್ರತ್ಯಾಪ್ತವ ಪ್ರಕ್ಷಣೆಗಳನ್ನು ವಿಧಿಸರಾಗಿ ಸರ್ಕಾರ್ಣನಾಗುವ ಸಂಭಾನ ಮಾಡುವ ಪ್ರಕ್ಷವಣೆಗಳನ್ನು ವಿಧಿಸರಿತು ಮತ್ತು ಪ್ರಾಥೀಯ ಮಾಡುವ ಪ್ರಕ್ಷವಣೆಗಳನ್ನು ವಿಧಿಸರಿತುಗಳನ್ನು ಪರ್ಕಾಗಿಯ ಮಾಡುವ ಪ್ರಕ್ಷವಣೆಗಳನ್ನು ವಿಧಿಸರಿತುಗಳನ್ನು ಪ್ರಕ್ಷವಣೆಗಳನ್ನು ವಿಧಿಸರಿತುಗಳನ್ನು ಪರೀಸರಣೆಯನ್ನು ಪ್ರತ್ಯವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪರೀಸಕ್ಕೆ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವನ್ನ ಪ್ರಕ್ಷವಣೆಗಳನ್ನು ಪರವತ್ತವ ಪ್ರಕ್ಷವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪ್ರವತಿಸುವ ಪ್ರಕ್ಷಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪ್ರವತಿಸುವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪ್ರವತಿಸುವ ಪ್ರಕ್ಷವಣೆಗಳನ್ನು ಪ್ರವತಿಸುವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ್ನು ಪ್ರಕ್ಷವ ಪ್ರಕ್ಷವಣೆಗಳನ್ನು ಪ್ರವತ್ತವ ಪ್ರಕ್ಷವಣೆಗಳನ

ಕ್ರ ಸಂ.	ಅರ್ಜಿದಾರರ ಹೆಸರು ಮತ್ತು ವಿಳಾಸ	ತಾಲ್ಲೂಕು	ಹೋಬಳಿ	ಗ್ರಾಮ	ಸ.ನಂ.	ವಿಸ್ತೀರ್ಣ ಎ–ಗು	ಅನುಮೋದಿತ ಮಹಾ ಯೋಜನೆಯಂತೆ ಭೂಉಪಯೋಗ	ಹೊಸದಾಗಿ ನಿಗಧಿಪಡಿಸಲು ಕೋರಿರುವ ಭೂಉಪಯೋಗ
1	2	3	4	5	6	7	8	9
1	Smt Rama devi Duddupudi, đạco Srinhvasa Rao Duddupudi, Satya Vardhani Thotakura đạco Thotakura Venkata Ravindra, Boyapati Sujatha Devi đạco Ramesh, No. C4-204, Bramha Suncity, Wadgaon Sheri, Pune City, Duidridine, Maharashtra- 411 014.		ಸರ್ಜಾಮರ	ಎಸ್. ಮೇಡಹಳ್ಳಿ	155/6 155/7	0-10 0-20	ಉದ್ಯಾನವನ	ವಾಣಿಜ್ಯ

Swiggy ಸ್ವಿಗ್ಗಿ ಲಿಮಿಟೆಡ್

CIN: U74110KA2013PLC096530 ನೋಂದಾಯಿತ ಕಚೇರಿ: ಸಂ. 55 ಸರ್ವೆ ಸಂ. 8-14, ನೆಲ ಮಹಡಿ, ಐ ಮತ್ತು ಔಟರ್ ರಿಂಗ್ ರೋಡ್, ದೇವರಬೀಸನಹಳ್ಳಿ, ಬೆಂಗಳೂರ

ಅಂಚೆ ಮತದಾನ ಸೂಚನೆ

ಅಂಚೆ ಮಠದಾನ ಸೂಚನೆ

ಹ ಮೂಲಕ ಸದಸ್ಕರಿಗೆ ತೀಸುವುದೇನೆಂದರೆ. ತಂಪನಗಳ ಕಾಯ್ದೆ 2013 (ಇರಕ್ಷ ಕಾರ್ಯ) ಸೆಕ್ಕರ್ 108 ಮತ್ತು 110, ಕಂಪನಗಳ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ರ ನಿಯಮ ೨ ಯತ್ತು ನಿಯಮ 212 (ಇರಕ್ಷ ಹಾರುವುದಿರುವ ಯಾವುದೇ ಕಾಸನಿಚಿದ್ದ ಮಾರ್ನಾಡು (ಗಳು) ಸೇರಿದಂತೆ), ಸೆಕ್ಕರಿಸಿಗಳು ತುರುವ ನಿಯಮ 212 (ಇರಕ್ಕು ಹಾರುವುದಿರುವ ಯಾವುದೇ ಕಾಸನಿಚಿದ್ದ ಮಾರ್ನಾಡು (ಗಳು) ಸೇರಿದಂತೆ), ಸೆಕ್ಕರಿಸಿಗಳು ತಂಡ ಸಕ್ಷಕೇಂಡ್ ಟ್ರೋರ್ಡ್ ಆಫ್ ಇಂಡಿಯಾ (ಲಿಸ್ತಿಂಗ್ ಆಟ್ಟೆಗೆಂಡ್ ಮತ್ತು ಮೊಡ್ಡುಗಳು ತಿರುವ ಅಂತರ ಕಾರುವಾಗಿದ್ದಾಗಳು ನಂದ್ರೆಯಿಂದ ಹೊರಡುಗಳುವ ನೈತೆಕೊಂಡು ಪ್ರಕಾರಕ ಮಾರ್ನಾಡಿಗಳು ಸಂತ್ರೆಯಿಂದ ಹೊರಡುಗಳುವ ನೈತೆಕೊಂಡು ಸಕ್ಷಕರಣಗಳು ಮತ್ತು ನಿರ್ಮಹಣಗಳು ಮತ್ತು ನಿಯಮಗಳು ಪ್ರಕಾರಕ ಪ್ರಕಾರಕ ಸಕ್ಷಕರಣಗಳು ಮತ್ತು ತಡೆದು ಪ್ರಕಾರಕ ಸಕ್ಷಕರಣಗಳು ಮತ್ತು ನಿಯಮಗಳು ಮತ್ತು ನಿಯಮಗಳು ಮತ್ತು ನಿಯಮಗಳು ಪ್ರಕಾರಕ ಸಕ್ಷಕರಣಗಳು ಪ್ರಕಾರದ ಇದ್ದರೆ, ಅದಕ್ಕೆ ಅವನಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಸಕ್ಷಕರಣಗಳು ಪ್ರಕಾರದ ಪ್ರಕಾರವ ಮತ್ತಿಗಳು ನಿಮಮಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಮತ್ತಿಗಳು ಸಕ್ಷಕರಣಗಳು ಸಕ್ಷಕರಣಗಳು ಸಕ್ಷಕರಣಗಳು ಸಕ್ಷಕರಣಗಳು ಸಕ್ಷಕರಣಗಳು ಸಕ್ಷಕರಣಗಳು ಸಕ್ಷಕರಣಗಳು ಸಕ್ಷಕರಣಗಳು ಮತ್ತಿಗಳು ಪಡೆದು ಪ್ರಕಾರವ ಮಾರ್ನಿಕರ ನಿರ್ವಹಣಗಳು ಸಕ್ಷಕರಣಗಳು ಸಕ್ಷಕರಗಳು ಸಕ್ಷಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಗಳು ಸಕ್ಕಕರಣಗಳು ಸಕ್ಕರಣಗಳು ಸಕ್ಕಕರಣಗಳು ಸಕ್ಕಕರಗಳು ಮತ್ತಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರಣಗಳು ಸಕ್ಕಕರೆಗೆ ಸಕ್ಕಕರಗಳು ಸಕ್ಕಕರಣಗಳು ಸಕ್ಕಕರೆಗೆ ಸಕ್ಕಕರಣಗಳು ಸಕ್ಕಕರ

ಅಂಚೆ ಮತದಾನದ ಮೂಲಕ ಅಂಗೀಕರಿಸಬೇಕಾದ ವಿಶೇಷ ನಿರ್ಣಯಗಳ ವಿವರಗಳ

ಅ. ಸಂ.	ಐಟಂಗಳು	ನಿರ್ಣಯದ ವಿಧ
1.	ಕಂಪನಿಯ ಸಂಘದ ನಿಯಮಗಳ (ಅರ್ಟಿಕೆಲ್ಸ್ ಆಫ್ ಅಸೋಸಿಯೇಶನ್) ಬದಲಾವಣೆ.	ವಿಶೇಷ ನಿರ್ಣಯ
2.	ಸ್ವಗ್ಗಿ ಉದ್ಯೋಗಿ ಷೇರು ಆಯ್ಕೆಗಳ ಯೋಜನೆ 2024 ರ ಅನುಮೋದನೆ.	ವಿಶೇಷ ನಿರ್ಣಯ
3.	ಸ್ಟ್ರಿಗ್ಗೆ ಉದ್ಯೋಗಿ ಷೇರು ಆಯ್ಕೆಗಳ ಯೋಜನೆ 2024 ರ ಪ್ರಯೋಜನೆಗಳನ್ನು ಕಂಪನಿಯ ಆಂಗಸಂಸ್ಥೆಗಳು ಮತ್ತು ಸಮೂಹ ಕಂಪನಿಗಳ ಉದ್ಯೋಗಿಗಳಿಗೆ ವಿಸ್ತರಿಸುವ ಆನುಮೋದನೆ.	ವಿಶೇಷ ನಿರ್ಣಯ

ವ್ಯಾ ಮರ್ತಗಳನ್ನು ಎಲೆಕ್ಟ್ರಾನ್ ರೂಪದಲ್ಲಿ ಚರಣಯಸಲು ಅನಾವು ಮಾಡಿಕೊಡಲು ಅಂಜೆ ಮತರಾನಕ್ಕಾಗಿ ರಿಮೋಡ್ ಇ-ಸೌಲಭ್ಯವನ್ನು ಓದಗಿಸಲು ಕಂಪನಿಯಾ ಲಿಂಕ್ ಇತ್ತಗೆಷನ್ ಇಂಡಿಯಾ ಪ್ರೈಪೇಡ್ ಲಿಯಿಟ್ ('ಲಿಂಕ್ ಇತ್ಸ್ಮೆಮ್') ನ ೈಸೆಯುತಿಕೊಂಡಿ. ಸದಪ್ಪರ ಮಠನಾವನ ಪತ್ರಗಳು ಕರ್ತ-ಆತ್ರ ಗಿರಾಂಶಕರಾಯ ಕಂಪನಿಯ ಮಾಡಿತಿಸಿದ ಜೆಲ್ ದಲ್ಲಿ ಸದಸ್ಯರು ಹೊಂದಿರುವ ಪೇರುಗಳಿಗೆ ಅನಾಗುಣವಾಗಿರುತ್ತವೆ. ಇ-ಮತರಾನಕ್ಕೆ ಓಪರವಾದ ಕಾರ್ಯವಿಧಾನವನ್ನು ಅಂ

ಮತದಾನದ ಸೂಚನೆಯಲ್ಲಿ ಒದಗಿಸಲಾಗಿದೆ. ಇ–ಮತದಾನದ ಅವಧಿಯ ವಿವರಗಳನ್ನು ಕೆಳಗೆ ನೀಡಲಾಗಿದೆ:				
ಇ-ಮತದಾನ ಅವಧಿಯ ಪ್ರಾರಂಭ	2024 ಡಿಸೆಂಬರ್ 06 ರಂದು ಭಾರತೀಯ ಕಾಲಮಾನ ಬೆಳಗ್ಗೆ 09.00 ಕೈ ಆರಂಭ			
ಇ–ಮತದಾನ ಅವಧಿಯ ಮುಕ್ತಾಯ	2025 ಜನವರಿ 04 ರಂದು ಭಾರತೀಯ ಕಾಲಮಾನ ಸಂಜೆ 05.00 ಕೈ ಮುಕ್ತಾಯ			
ma respondent watchen stat wat france	2024 Hillower 20			

ಮತೆ ಚರಾಯಸಲು ಅರ್ಹತೆಯ ಕೆಟ್-ಅಫ್ ದಿನಾರಕ 2024 ನಡೆಂಬರ್ 29
ಆದರ ನಂತರ ಇ-ವೋಟಂಗ್ ಪ್ರಕ್ರಿಯೆಯನ್ನು ಲಿಂಕ್ ಜನ್ ಟೈಮ್ ನಿಷ್ಟಿಯಗೊಳಿಸುತ್ತದೆ.
ಸದಸ್ಯರ ಸಮ್ಮತಿ ಮತ್ತು ಅಸಮ್ಮತಿಯ ಸಂವಹನವು ರುತೋಟ್ ಇ-ದುಪರಾನ ವ್ಯವಸ್ಥೆಯ ಮೂಲಕ ಮತ್ತು ನಡೆಯುತ್ತದೆ. ವೇರುದಾರರು ರಿಂಡೀಟ್ ಇ-ದುಪರಾನ ವ್ಯವಸ್ಥೆಯ ಮೊದಲು ಮುತ್ತಿ ಮತ್ತೆ ತಡೆಯುತ್ತದೆ. ವೇರುದಾರರು ರಂಡೀಟ್ ಇ-ದುಪರಾನ ಮೂಲಕ ಮತ್ತೆ ನಡೆಯುತ್ತದೆ. ವೇರುದಾರರು ರಂಡೀಟ್ ಇ-ದುಪರಾನ ಮೂಲಕ ಮತ್ತೆ ನಡೆಯುತ್ತದೆ. ವೇರುದಾರರು ಕಂಡಿಸಿಯ ಪ್ರಕ್ರಿಯ ಮುತ್ತ ಮುತ್ತಿ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತೆ ಮತ್ತಿ ಮತ್ತಿ ಮತ್ತಿ ಮತ್ತಿ ಮತ್ತಿ ಮತ್ತಿ ಮತ್ತಿ ಮತ್ತಿ ಮತ್ತಿ ಮತ್ತಿಯ ಜನೆಗಳನ್ನು ಮತ್ತಿ ಮತ್ತಿಯ ಮುತ್ತಿ ಮತ್ತೆ ಮತ್ತಿಯ ಕುನ್ನುಟ್ಟಿಯ ನಡೆಯುತ್ತಿದೆ. ನಡೆಯುತ್ತಿದೆ, ಸದಸ್ಯದು ನಿರ್ವತಿಯೋಗ್ ಇ-ದುಪರಾನವ ಮೂಲಕ ಸಮ್ಮತಿ ಅಥವಾ ಅಸಮ್ಮತಿಯ ರೂಪದಲ್ಲಿ ತಮ್ಮ ಮತ್ತೆಗಳನ್ನು ಮತ್ತಿ ಮತ್ತಿಗಳನ್ನು ಮಾಡಿದು ಮುನ್ನಿಗಳನ್ನು ಮತ್ತಿಗಳನ್ನು ಮತ್ತಿಗಳನ್ನು ಮತ್ತಿ ಮತ್ತಿಗಳನ್ನು ಮತ್ತು ಅಸತ್ಯಾಗಳನ್ನು ಮತ್ತು ಅಸತ್ಯಾಗುತ್ತದೆಗಳನ್ನು ಮತ್ತಿಗಳನ್ನು ಮತ್ತು ಅಸತ್ಯಾಗಳನ್ನು ಮತ್ತು ಅಸತ್ಯಾಗಳನ್ನು ಮತ್ತು ಅಸತ್ಯಾಗಳನ್ನು ಮತ್ತು ಅಸತ್ಯಾಗಳನ್ನು ಮತ್ತು ಅಸತ್ಯವಾಗಿತ್ತದೆ ಸಂಪರ್ಧಿಗಳನ್ನು ಮತ್ತಿಗಳನ್ನು ಮತ್ತು ಅಸತ್ಯಾಗಳನ್ನು ಮತ್ತು ಅಸತ್ಯಾಗಳನ್ನು ಮತ್ತಿಗಳನ್ನು ಮತ್ತು ಅಸತ್ಯಾಗಳನ್ನು ಮತ್ತಿಗಳನ್ನು ಮತ್ತಿಗಳನ್ನು

enciose@linktrime.co.in ಮೂಲಕ ಸಂಪರ್ಕಿಸಬಹುದು.
ಅಂಟೆ ಮಹಡವಾದ ಸೂಚಿಕೆಯು ಕಂತನೆಯ ವೆಗಳ್ಳಿಕ್ಕೆ <u>Hinss/News.enlany.com/</u>, ಕಂಪನಿಯ ಜೇರುಗಳನ್ನು ಪಟ್ಟ ಮಾಡಲಾದ ಸ್ಥಾಕ್
ಎಕ್ಕ್ಟ್ರೇಂಡ್ ಆಫ್ ಎಂಡಿಯ ಪ್ರಾಹ್ಮದಲ್ಲಿ ಅಂದರೆ ಪ್ರಾಹ್ಮದಲ್ಲಿ ಪ್ರಾಹ್ಮದಲ್ಲಿ ಅತ್ಯ ಎಂಡಿಯಾ ಲಿಎಟಿಡ್ ("ಎಸ್ಎಸ್ಇ")
<u>Minss/News.nendia.com</u> ಮತ್ತಿ ಜನ್ನಿಸಲ್ನಾರೆ.
ಕಂಪನಿಯ ನಿರ್ದೇಶಕರ ಮಂಡಲಾಯ ಡಿಸೆಂಬರ್ 03, 2024 ರಂದು ನಡೆದ ತನ್ನ ಸಭೆಯಲ್ಲಿ, <u>ಈ ಪ್ರಕ್ಷೆಂಗರ್ ಎಸ್ ಎಂ</u>, ಅವರ ಕಂಪನಿಯ ನಿರ್ದೇಶಕರ ಮಂಡಲಾಯ ಡಿಸೆಂಬರ್ 03, 2024 ರಂದು ನಡೆದ ತನ್ನ ಸಭೆಯಲ್ಲಿ, <u>ಈ ಪ್ರಕ್ಷೆಂಗರ್ ಎಸ್ ಎಂ</u>, ಅವರ ತಾಮ್ಮಾಫಿಯಲ್ಲಿ <u>೬ ಭರೆಯ ಕ್ಷೇರ್ಟ್ ಮೆರ್ಸ್ ಬಂದಿಕಿ ಅಂಡ್ ಕಂ ಎರ್ಎರ್.ಎ. ಪ್ರಾಕ್ಷಿಸಿಂಗ್ ಕಂಪನಿ ಪಾರ್ಯದರ್ಶಗಳು, ಅವರದು ಅಂಡೆ ಮಹಡಾದ ಪ್ರಕ್ಷೆಯೆಯನ್ನು ಪ್ರಾಥಾಯವ ಮತ್ತು ಪಾರರ್ವಾಕ ರೀಡೆಯಲ್ಲಿ ನಡೆಸಲು ತರ್ಪತನಕರನ್ನು ("ಸ್ಟ್ಯೂಟ್ಸೆಪರ್") ನೇಮಿಸಿದೆ. ತಮ್ಮ —ಮೇಲ್ ವಿಶಾರವನ್ನು ನಿರ್ವರಕರನ ಸಸ್ತನ್ಯ ತಮ್ಮ ಮೊದುಟರಿ ಪಾರ್ಚಿಸಿಂದ್ ಮೂಲಕ ಮಾಟರಿಯೊಂದಿಗೆ ಪ್ರಕ್ಷಾಣಿಸಿಂಗ್ ಮೂಲಕಿ ಮಾಡಿಸಲಾಗಿದೆ.</u>

ಾಪದಲ್ಲ ಅವರು ಹೊಂದಿರುವ ಹೇರುಗಳಿಗೆ ಸಂಬಂಧಿಸಿದಂತೆ ನೋಂದಾಯಿಸಿಕೊಳ್ಳಲು ವಿನಂತಿಸಲಾಗಿದೆ. ಡಿಮ್ಮಾರ್ ರವನದಲ್ಲಿ ಕಂಪನಿಯ ಕಟ್ಟಿತ ಹೆರುಗಳನ್ನು ಹೊಂದಿರುವ ಮತ್ತು ತಮ್ಮ ಇರ್ಮಲ್ ವಿಶಾನವನ್ನು ನೋಂದಾಯಿಸದ ಸದಸ್ಯರು https://lithubohithmana.co.net/mail/septima

ತಪಾಸಕರು ತಮ್ಮ ವರದಿಯನ್ನು ಮಂಡಳಿ ಅಧ್ಯಕ್ಷರಿಗೆ ಅಥವಾ ಅಧ್ಯಕ್ಷರು ಅಧಿಕಾರ ನೀಡಿದ ಯಾವುದೇ ಇತರ ವ್ಯಕ್ತಿಗೆ ಸಲ್ಲಿಸ ರಿಮೋಟ್ ಇ–ಮತದಾನ ಪ್ರಕ್ರಿಯೆ ಮುಗಿದ 2 ಕೆಲಸದ ದಿನಗಳಲ್ಲಿ ಫಲಿತಾಂಶವನ್ನು ಘೋಷಿಸಲಾಗುತ್ತದೆ.

ತವಾಸಕರ ವರದಿಯೊಂದಿಗೆ ಫಲಿತಾರಕಾಮ್ನ ಕಂಪಾಯ ಮೆಸ್ಕರ್ಟ್ <u>hinterwww.exign.com</u> ಮತ್ತು ಲಿಂಕ್ ಇನ್ ಟೈಮ್ ಇಂಡಿಯಾ ಪ್ರೈವೇಕ್ ಲಿಮಿಟರ್ಕ್ ಮೆಸ್ಕರ್ಟ್ನ <u>hinter linkshime com</u> ನಲ್ಲಿ ಪ್ರಕಟಿಸಲಾಗುತ್ತದೆ ಮತ್ತು ಕಂಪಾಯ ಜೇರುಗಳನ್ನು ಲಿಸ್ಡ್ ಮಾಡಲಾದ ಸ್ಪರ್ಕ ಎಕ್ಕರ್ಟಿಂಪಗಳಿಗೆ ಕಿಳಸಲಾಗುತ್ತದೆ.

ನಗರದ 82ಕ್ಕೂ ಹೆಚ್ಚು ಕಡೆಗಳಲ್ಲಿ 'ನೀರು ಸಂಪರ್ಕ ಅಭಿಯಾನ'

ಕಾವೇರಿ ಹೊಸ ಸಂಪರ್ಕ: 4 ಸಾವಿರ ಅರ್ಜಿ

ಸೇರಿದ 110 ಹಳ್ಳಿಗಳಲಿ ಕಾವೇರಿ ನೀರು ಪೂರೆ.ಕೆಯ ಹೊಸ ್ ಸಂಪರ್ಕಕಾಗಿ ಪೂರೃಕಿಯ ಹೊಸ ಸಂಪರ್ಕಕ್ಕಾಗಿ ಒಂದು ತಿಂಗಳಲ್ಲಿ 4,085 ಅರ್ಜಿಗಳು ಸಲ್ಲಿಕೆಯಾಗಿವೆ. ಈವರೆಗೆ 1,142 ಹೊಸ ಸಂಪರ್ಕಗಳನ್ನು ಜಲಮಂಡಳಿ ಮಂಜೂರು ಮಾಡಿದೆ.

ನಾಲ್ಕು ವಲಯಗಳ ಪೈಕಿ ದಕ್ಷಿಣ ವಲಯದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೊಂದೇ ವಲಯ ದಲ್ಲಿ ಶುಲ್ಕ ಸಹಿತವಾಗಿ ಸುಮಾರು ಎರಡು ಸಾವಿರ ಅರ್ಜಿಗಳು ಸಲ್ಲಿಕೆ ಯಾಗಿವೆ. ಪಶಿಮ ವಲಯದಲಿ ಯಾಗಿವೆ. ಪಶ್ಚಿಮ ವಲಯದಲ್ಲಿ ಸುಮರು 1,700ರಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ. ಪೂರ್ವ ಮತ್ತು ಉತ್ತರ ವಲಯದಲ್ಲಿ ತಲಾ 300ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. 'ಎರಡು ಸಾವಿರಕ್ಕೂ ಹೆಚ್ಚು ಮಂದಿಗೆ ಡಿಮ್ಯಾಂಡ್ ನೋಟಿಸ್

ಮಂದಿಗೆ ಡಿಮ್ಯಾಂಡ್ ನೋಟಸ್ ವಿತರಿಸಲಾಗಿದೆ. ವಿವಿಧ ಕಾರಣಗಳಿಂದ ಸಾವಿರದ ಮುನ್ನೂರಕ್ಕೂ ಹೆಚ್ಚು ಅರ್ಜಿಗಳನ್ನು ಬಾಕಿ ಇರಿಸಲಾಗಿದೆ' ಎಂದು ಜಲಮಂಡಳಿ ಅಧಿಕಾರಿಗಳು

ದೊಡ್ಡಬಳ್ಳಾಪುರ: 'ಪುಷ್ಪ-2' ಸಿನಿಮಾ ನೋಡಿ ಬರುವುದಾಗಿ ಹೇಳಿ

ಸನಮಾ ಮಾಡ ಬರುವುದು ಸ್ನೇಹಿತರೊಂದಿಗೆ ತೆರಳಿದ್ದ ಗುರುವಾರ ನಗರದ ಹೊರಾ ಬಾಶೆಟಿಹಳಿ. ರೆ.ಲು ಮೇಲೇತುವೆಯಲಿ

ರೈಲಿಗೆ ಸಿಕ್ಕಿ ಮೃತಪಟ್ಟಿದ್ದಾನೆ.

ನೈಯತ್ಯ ರೈಲ್ವೆ

PUBLIC NOTICE

ನೀರಿನ ಕೊರತೆ ಉಲ್ಬಣಿಸಿದ ಬಳಿಕ ಕಾವೇರಿ ಸಂಪರ್ಕ

ಕೇಳಿದರೆ, ತಕ್ಷಣದಲ್ಲಿ ಕೊಡುವುದು ಕಷ್ಟ. ಬೇಸಿಗೆಗೆ ಮುನ್ನವೇ ಸಂಪರ್ಕ ಪಡೆದುಕೊಂಡರೆ ಅನುಕೂಲ ಅಧ್ಯಕ್ಷ, ಜಲ

775 ದಶಲಕ್ಷ ನೀರನ್ನು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಉದ್ಯಾಟನೆಯಾಗಿ ಎರಡು ತಿಂಗಳು ಉದ್ಘಾಟನಯಾಗಿ ಎರಡು ತಿಂಗಳು ಕಳೆದಿದೆ. ಅಂದಿನಿಂದಲೂ ಜಲ ಮಂಡಳಿಅಧಿಕಾರಿಗಳು ಕಾವೇರಿ ನೀರಿನ ಹೊಸ ಸಂಪರ್ಕ ಪಡೆಯುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಿ.27ರವರೆಗೆ 'ಅಬಿಯಾನ':

ಹಿ.27ರವರೆಗೆ 'ಅಭಯಾನ': ಕಾವೇರಿ ಐದನೇ ಹಂತದ ಯೋಜನೆ ಯಡಿ ಡಿಸೆಂಬರ್ ಅಂತ್ಯದ ವೇಳೆಗೆ ಒಂದು ಲಕ್ಷ ಸಂಪರ್ಕ ನೀಡುವ ಗುರಿ ಜಲಮಂಡಳಿಯ ಮುಂದಿದೆ. ಸನೆಂಬರ್ 27ರಿಂದ 110 ಹಳ್ಳಿಗಳ ವ್ಯಾಪ್ತಿಯ ಸುಮಾರು 82 ಪ್ರದೇಶಗಳಲ್ಲಿ 'ಕಾವೇರಿ ನೀರು-ಸಂಪರ್ಕ ಅಭಿಯಾನ' ಆರಂಭಿಸಿದೆ. ಡಿಸೆಂಬರ್ 27ರವರೆಗೆ

ಆಂಧ್ರಪ್ರದೇಶದ ಪಾಲಕೊಂಡ

ಯುವಕ.
ಬಾಶೆಟ್ಟಹಳ್ಳಿಯಲ್ಲಿ ವಾಸವಿದ್ದ
ಮೃತ ಪ್ರವೀಣ್ ಬ್ರಾಂಕ್ ವೃತ್ತ
ಸಮೀಪದ ಕಾರ್ಖಾನೆಯೊಂದರಲ್ಲಿ
ಕೆಲಸಮಾಡುತ್ತಿದ್ದ, ಗೆಳೆಯರೊಂದಿಗೆ
ಮನೆಯಿಂದ ಹೊರಟು ರೈಲ್ಡೆ ಇಕ್ಕೆ
ದಾಟುವ ವೇಳೆ ರೈಲಿಗೆ ಸಲಾಕಿ
ಪ್ರವೀಣ್ ಮೃತಪಟ್ಟಿದ್ದಾನೆ ಎಂದು
ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ ರೈಲ್ಡೆ ಪೂಲೀಶ್

ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ರೈಲಿಗೆ ಸಿಕ್ಕಿ ಸಾವು

ಸ್ಥಳದಲ್ಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆರಂಭದಲ್ಲಿ ನಿರೀಕ್ಷಿತ ಪ್ರಮಾಣ

ರಲಿಲ, ಕೆಲವು ಕಡೆ ಸಂಪರ್ಕ ಕೊಡಿಸಲು

ಜಲಮಂಡಳಿ ಹಮ್ಮಿಕೊಂಡಿದ ಕಾವೇರಿ ನೀರು ಸಂಪರ್ಕ ಅಭಿಯಾನ

ಆಯಾ ವಲಯಗಳ ಮುಖ್ಯ ಮಧ್ಯವರ್ತಿಗಳು ಯಾನದಲ್ಲಿ ಭಾಗವಹಿಸಿದ್ದಾರೆ. ಅಭಿ ಯಾನದ ಸ್ಥಳಕ್ಕೆ ಭೇಟಿ ನೀಡಿದರೆ, ಹೊಸ ನೀರಿನ ಸಂಪರ್ಕ ಪಡೆಯುವ ಕುರಿತು ಮಾಹಿತಿ ಪಡೆಯುವ ಜೊತೆಗೆ

ಆರಂಭದಲ್ಲಿ ಸಂಗೀತ್ರತಿ ಪ್ರಮಾಣ ದಲ್ಲಿ ಆರ್ಜಿಗಳು ಬಂದಿಲ್ಲ. ನಗರ ಸ್ಥಳೀಯ ಸಂಸ್ಥೆಗಳು ರೂಪಿಸಿದ್ದ ಉಚಿತ ನೀರು ಪೂರೈಕ ಸೌಲಭ್ಯ ಇರುವ ಕೆಲವು ಪ್ರದೇಶಗಳಲ್ಲಿ ನಾಗರಿಕರು ಹೊಸ ಸಂಪರ್ಕ ಪಡೆಯಲು ಆಸಕ್ತಿ ತೋರುತ್ತಿ-

ಹಣ ಪಡೆಯುತ್ತಿರುವ ದೂರುಗಳು ಜಲಮಂಡಳಿಗೆ ಬಂದಿದ್ದವು. ಇದನ್ನು ಮನಗಂಡ ಜಲಮಂಡಳಿ, ಅರ್ಜಿ ಹಾಗೂ ಠೇವಣಿ ಶುಲದ ವಿವರಗಳನು ಒಳಗೊಂಡಿರುವ ಮಾಹಿತಿಯನು ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆಯನ್ನೂ

ಮಾಡುತ್ತಿದೆ. ಆನ್ರೈನ್ ಮೂಲಕ ಶುಲ್ಕ: 'ಆನ್ರೈನ್ನಲ್ಲಿ ಸಲ್ಲಿಸಿದ ಅರ್ಜಿಯನ್ನು

ನಿವಾಸಿಗಳಿಂದ

ಪರಿಶೀಲಿಸಿದ ನಂತರ, ನೀರಿನ ಸಂಪರ್ಕಕ್ಕೆ ನಿಗದಿಪಡಿಸಿರುವ ಶಲ್ತದ ಬಗ್ಗೆ ಅರ್ಜಿದಾರರಿಗೆ ಸ್ಥಳದಲ್ಲೇ ಮಾಹಿತಿ ನೀಡಲಾಗುತ್ತದೆ. 'ಆರ್ಟಿಜಿಎಸ್ ಅಥವಾ ಎನ್ಇಎಫ್ಟ್ 4085

ಬಾಕಿ ಇರಿಸಿರುವ ಅರ್ಜಿಗಳು				
ನ.1ರಿಂದ ಡಿ.2 ರವರೆಗೆ ಸಂಪರ್ಕದ ವಿವರ				
ವಲಯ	शुरह्युउ ಅर्द्धांगध्य	ಮಂಜೂರಾದ ಸಂಪರ್ಕ		
ಪೂರ್ವ	523	212		
ಪಶ್ಚಿಮ	1191	194		
ಉತ್ತರ	305	60		
ದಕ್ಷಿಣ	2066	676		

ಪಾವತಿಸಬೇಕು' ಎಂದು ಜಲಮಂಡಳಿ

ದೇವಸ್ಥಾನ ಖಾಸಗೀಕರಣ: ಅರ್ಚಕರ ವಿರೋಧ

ಬೆಂಗಳೂರು: ಮುಜರಾಯಿ ದೇವಸಾನ ಗಳನ್ನು ಕೆಲವು ಪಟ್ಟಭದ್ರ ಹಿತಾಸಕ್ತಿ ಗಳು ಖಾಸಗೀಕರಣ ಮಾಡಲು ಹುನ್ನಾರ ನಡೆಸುತ್ತಿವೆ. ಇದಕ್ಕೆ ಸರ್ಕಾರ ಮಣಿಯ ಬಾರದು ಎಂದು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ. ವಾಲಯಗಿ. ಮತ್ತು ಉಪ್ಲು ಕ್ಯೂಟ ಮುಖ್ಯಮಂತ್ರಿ ಿನರಿಗೆ ಮನವಿ ಹಗಮಕರ ಮತ್ತು ವಂತರ ಒಕ್ಕೂಟ ಮ ಸಿದ್ದರಾಮಯ್ಯ ಅವರಿಗೆ

'ಸರ್ಕಾರದ ಹತೋಟಿಯಲಿಯೇ

ಮುಜರಾಯಿ ದೇವಸ್ಥಾನಗಳು ಕಾರ್ಯ-ನಿರ್ವಹಿಸಬೇಕು. ದೇವಾಲಯದ ಆಸ್ತಿಗಳನ್ನು ಕಾಪಾಡಬೇಕು. ಅರ್ಚಕರ ಹತ್ತು ಗೇವಸ್ಥಾನದ ಒಳಾಂಗಣ ನೌಕರ ರನ್ನು 65 ವರ್ಷ ವಯಸ್ತಿಗೆ ನಿವೃತ್ತಿ ಮಾಡುವಂತೆ ನಿಯಮ ಮಾಡಲಾಗಿದೆ. ಆದರೆ, ಅರ್ಚಕತನ ಒಂದು ಹುದ್ದೆಯಲ್ಲ. ನಿವೃತ್ತಿಯನ್ನು ರದ್ದು ಮಾಡಬೇಕು' ಎಂದು ಒಕ್ಕೂಟ

ಗ್ರಾಮಾಂತರ ಪ್ರದೇಶದ ದೇವಸ್ಥಾನ ಗಳಲ್ಲಿ ಪೂಜೆ ಸಾಮಗ್ರಿಗೆ ಮತ್ತು ಅರ್ಚಕರ ಗೌರವದನ ಎರಡೂ ಸೇರಿದ

ತಸ್ತೀಖ್ ಗಳನ್ನು ₹10,000ಕ್ಕೆ ಏರಿಸ ಬೇಕು. ಅರ್ಚಕರಿಗೆ ಮತ್ತು ನೌಕರರಿಗೆ ಬೇಕು. ಅರ್ಚಕರಿಗೆ ಮತ್ತು ನೇಕರರಿಗೆ ಕನಿಷ್ಠ 75 ಲಕ್ಷ ಮೌಲ್ಯದ ಬೇವವಿಗೆ ನೀಡಬೇಕು. ಪ್ರಾಧಿಕಾರಗಳ ವ್ಯಾಪ್ತಿಯ ದೇಗುಲಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಬೇಕು ಎಂದು ಕೋರಲಾಗಿದೆ.

ಒಕ್ಕೂಟದ ಅಧ್ಯಕ್ಷರೂ ಆಗಿರುವ ಿನೇಶ್ ಸಚಎ ದಿನೇಶ್ ಗುಂಡೂರಾವ್, ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಕೆ.ಇ., ಉಪಾಧ್ಯಕ್ಷ ಶೇಷಾದ್ರಿ ಭಟ್ಟರ್, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕಿತ್ ನಿಯೋಗದಲಿದರು.

क्नूरैक्रुंद्र्

ಪ್ರತಿಯೊಬ್ಬರಿಗೂ ಉಪಯುಕ್ತ ಜಾಹೀರಾವುಗಳಿಗಾಗಿ ಸಂಪರ್ಕಿಸಿ:

CONNECT

PROPERTIES

Accommodation Available

Commercial

BUILDERS **ESSENTIAL**

REAL ESTATE SELLING

J P Nagar

-end Flat

7th Phase JP Nagar 1355 sqft, North & Po-Facing Vaastu Competent Majestic Fortune Ready fr Possession, OC obtainer Contact 9019163704

Building, Sump,

9880916988

REAL ESTATE BUYING

Banashankari

BDA SITES WANTED ARKAVATHY ANJANAPURA BANASHANKRI 6TH STAGE VISHWESHWARAIA

> KEMPEGOWDA ANY BDA LAYOUT. 9845062822. 8660751654

DH Classifieds

@ 2481/-*
FOR 15 WORDS

& South Surrounded by maintained by ELCITA with 150KV powe

Commercial Land

Electronic City

DEVELOPERS. 9916310226/ 9620253180.

ONLY FOR commercia Hosur Bus stand oppo near Axis bank. 2400 square feet. contact 9005008073

Koramangala

DESIGNED Bungalow Koramangala 15Cr and commmercial building

fetching 16 Lakhs rent, For Sale in HSR Lavout. 9845440436.

HOUSEWIVES and

Commerical

REAL ESTATE

+91 9845114560| +91 9901641752 | 080-45557163/164

MANAGER, COOKS, ASSISTANT COOKS, WAITERS, CASHIERS. Good Salary + Accommodation. UNCLE'S

Retired people for part time job opportunity in MNC company.

8217042937.

BOOK YOUR REAL ESTATE ADS IN DH ALL KARNATAKA + PRAJAVANI BENGALURU CITY ON SATURDAY + SUNDAY

I RUTHVIKA R daughter of Sangeetha S Kumar, Residing at: #1628, 5th cross, 6th A Main Hampings

Readers are advised to make appropriate thorough enquirles before acting upon any advertisement. This newspaper does not vouch or subscribe to the claims and

Advertisement Manager The Printers (Mysore) Pvt. Ltd. Bengaluru

Residential/ Commercial





CHAMRAIPET COMMERCIAL BUILDING 18,000 SFT,

SALE PRICE 13.50 CRORES.

Call: 96322-37557/ 96069-07557

PERSONAL

Change of Name

CHANGE OF NAME

CAUTION NOTICE

